

ನೋಂದಣಿ ಸಂಖ್ಯೆ Registration No:											
-----------------------------------	--	--	--	--	--	--	--	--	--	--	--

LX – 2025

ವಿಷಯ ಸಂಕೇತ
Subject Code

30

ಲೆಕ್ಕಶಾಸ್ತ್ರ / ACCOUNTANCY

(Kannada and English Versions)

ಸಮಯ: 3 ಗಂಟೆ 00 ನಿಮಿಷಗಳು

(ಒಟ್ಟು ಪ್ರಶ್ನೆಗಳ ಸಂಖ್ಯೆ : 32)

ಗರಿಷ್ಠ ಅಂಕಗಳು: 80

Time : 3 Hours 00 Minutes]

[Total No. of Questions : 32]

[Max. Marks : 80

(Kannada Version)

ಸೂಚನೆಗಳು :

1. ಪ್ರಶ್ನೆ ಪತ್ರಿಕೆಯು ಎ, ಬಿ, ಸಿ ಮತ್ತು ಡಿ ಭಾಗಗಳನ್ನು ಹೊಂದಿದೆ. ಭಾಗ -ಎ ಯು I, II, III ಮತ್ತು IV ವಿಭಾಗಗಳನ್ನು ಒಳಗೊಂಡಿದೆ.
2. ಅಗತ್ಯವಿರುವ ಕಡೆ ಲೆಕ್ಕದ ಟಿಪ್ಪಣಿಗಳನ್ನು ಬರೆಯಿರಿ.
3. ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷದ ಅವಧಿಯನ್ನು ಹೆಚ್ಚುವರಿಯಾಗಿ ನೀಡಿದೆ.
4. ಹಾಳೆಯ ಬಲಬದಿಯಲ್ಲಿ ಬರೆದಿರುವ ಸಂಖ್ಯೆಗಳು ಪೂರ್ಣ ಅಂಕಗಳನ್ನು ತೋರಿಸುತ್ತವೆ.
5. ಭಾಗ -ಎ ದಲ್ಲಿನ ಪ್ರಶ್ನೆಗಳಿಗೆ ಪ್ರಥಮವಾಗಿ ಬರೆದ ಉತ್ತರಗಳನ್ನು ಮಾತ್ರ ಮೌಲ್ಯಮಾಪನದಲ್ಲಿ ಪರಿಗಣಿಸಲಾಗುವುದು.

ಭಾಗ - ಎ

- I. ಕೊಟ್ಟಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ : (5 × 1 = 5)
 - 1) ಪಾಲುದಾರಿಕಾ ಸಂಸ್ಥೆಯನ್ನು ಪ್ರಾರಂಭಿಸಲು ಬೇಕಾಗುವ ಕನಿಷ್ಠ ಸದಸ್ಯರ ಸಂಖ್ಯೆ :
 - a) 3
 - b) 2
 - c) 7
 - d) 10
 - 2) X, Y ಮತ್ತು Z ಪಾಲುದಾರರಾಗಿದ್ದು ಲಾಭ ಮತ್ತು ನಷ್ಟವನ್ನು 3:2:1 ರ ಅನುಪಾತದಲ್ಲಿ ಹಂಚಿಕೊಳ್ಳುತ್ತಾರೆ. 'Y' ಪಾಲುದಾರಿಕೆಯಿಂದ ನಿವೃತ್ತನಾದರೆ 'X' ಮತ್ತು 'Z' ಇವರ ಹೊಸ ಲಾಭ ಹಂಚಿಕೆಯ ಅನುಪಾತವು :
 - a) 2:1
 - b) 1:3
 - c) 3:1
 - d) 1:2
 - 3) ವಿಲೇವಾರಿ ಖಾತೆಯನ್ನು ಯಾವ ಸಂದರ್ಭದಲ್ಲಿ ತಯಾರಿಸುತ್ತಾರೆ ?
 - a) ಪಾಲುದಾರನ ಪ್ರವೇಶ
 - b) ಪಾಲುದಾರನ ನಿವೃತ್ತಿ
 - c) ಪಾಲುದಾರನ ನಿಧನ
 - d) ಪಾಲುದಾರಿಕೆಯ ವಿಸರ್ಜನೆ
 - 4) ಸಾಮಾನ್ಯ ಶೇರುದಾರರು ಕಂಪನಿಯ _____ ಆಗಿರುತ್ತಾರೆ.
 - a) ಮಾಲಿಕರು
 - b) ಸಾಹಕಾರರು
 - c) ಸಾಲ ನೀಡಿದವರು
 - d) ಗ್ರಾಹಕರು

5) ಚಾಲ್ತಿ ಆಸ್ತಿಗಳು ಇವುಗಳನ್ನು ಒಳಗೊಂಡಿರುವುದಿಲ್ಲ .

- a) ಚಾಲ್ತಿ ಹೂಡಿಕೆಗಳು
- b) ವ್ಯಾಪಾರಿ ಬರತಕ್ಕವುಗಳು
- c) ದಾಸ್ತಾನು
- d) ಅಲ್ಪಾವಧಿ ತೆಗೆದಿರಿಸುವಿಕೆಗಳು

II. ಆವರಣದಲ್ಲಿ ಕೊಟ್ಟಿರುವ ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಖಾಲಿ ಬಿಟ್ಟ ಸ್ಥಳವನ್ನು ಭರ್ತಿ ಮಾಡಿರಿ.

(5 × 1 = 5)

(ಹೊಸ ಅನುಪಾತ, ಚಾಲ್ತಿಖಾತೆ, ಬಡ್ಡಿಯ ದರ, ಬಂಡವಾಳ ಮೀಸಲು ಖಾತೆ, ಲಂಬಾತ್ಮಕ ವಿಶ್ಲೇಷಣೆ, ಗಳಿಕೆ ಅನುಪಾತ)

- 6) _____ ಖಾತೆಯನ್ನು ಸ್ಥಿರ ಬಂಡವಾಳ ವಿಧಾನದಲ್ಲಿ ತಯಾರಿಸಲಾಗುವುದು.
- 7) ಹಳೆ ಲಾಭ ಹಂಚಿಕೆ ಅನುಪಾತ - ತ್ಯಾಗದ ಅನುಪಾತ = _____.
- 8) ಶೇರುಗಳ ಮುಟ್ಟುಗೋಲುನಿಂದ ಬಂದ ಲಾಭವನ್ನು _____ ಖಾತೆಗೆ ವರ್ಗಾಯಿಸಲಾಗುತ್ತದೆ.
- 9) 10,000 ಶೇಕಡ 12 ರ ಸಾಲಪತ್ರಗಳನ್ನು ಮುಖಬೆಲೆಗೆ ಬಿಡುಗಡೆ ಮಾಡಿದೆ. ಇಲ್ಲಿ ಶೇಕಡ 12 ಎಂಬುದು _____ ಆಗಿದೆ.
- 10) ಸಾಮಾನ್ಯ ಗಾತ್ರದ ಹಣಕಾಸು ತಃಖ್ತೆಯನ್ನು _____ ಎಂದೂ ಕರೆಯುವರು.

III. ಹೊಂದಿಸಿ ಬರೆಯಿರಿ:

(5 × 1 = 5)

11) A	B
(a) ಹೊಸ ಲಾಭ ಹಂಚಿಕೆ ಅನುಪಾತ	(i) ನೌಕರರ ಪ್ರಯೋಜನ ಖರ್ಚುಗಳು
(b) ಲಾಭದಾಯಕತೆ ಅನುಪಾತಗಳು	(ii) ಸಂಪೂರ್ಣ ಪಾಲುದಾರಿಕೆ ಸಂಸ್ಥೆಯ ವಿಸರ್ಜನೆ
(c) ರಜೆ ನಗದೀಕರಣ	(iii) ಭವಿಷ್ಯದ ಲಾಭ
(d) ಸವಕಳಿ	(iv) ಶೇಕಡವಾರು
(e) ವಿಸರ್ಜನೆ	(v) ಹಣರಹಿತ ವೆಚ್ಚ
	(vi) ಹಿಂದಿನ ಲಾಭ

IV. ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ:

(5 × 1 = 5)

- 12) OPCR ಅನ್ನು ವಿಸ್ತರಿಸಿ.
- 13) ಸಾಲಪತ್ರಗಳ ಯಾವುದಾದರೂ ಒಂದು ಬಗೆಯನ್ನು ಬರೆಯಿರಿ.
- 14) ಏರಿಳಿತ ವಿಶ್ಲೇಷಣೆಯು ಹಣಕಾಸಿನ ತಃಖ್ತೆಗಳ ವಿಶ್ಲೇಷಣೆಯ ಒಂದು ಸಾಧನವಾಗಿದೆ (ಸರಿ/ತಪ್ಪು).
- 15) ಸದೃಢತೆಯ ಅನುಪಾತಗಳಿಗೆ ಒಂದು ಉದಾಹರಣೆ ಕೊಡಿ.
- 16) ಹೂಡುವಿಕೆಯ ಚಟುವಟಿಕೆಗಳಿಗೆ ಯಾವುದಾದರೂ ಒಂದು ಉದಾಹರಣೆ ತಿಳಿಸಿ.

ಭಾಗ - ಬಿ

V. ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು.

(3 × 2 = 6)

- 17) ಪಾಲುಗಾರಿಕಾ ಒಪ್ಪಂದ ಪತ್ರ ಒಳಗೊಂಡಿರುವ ಎರಡು ಅಂಶಗಳನ್ನು ತಿಳಿಸಿ.
- 18) ಪುನರ್ ಮೌಲ್ಯ ಖಾತೆಯ ಅರ್ಥವನ್ನು ಬರೆಯಿರಿ.
- 19) 'ಬಾಕಿ ಕರೆಗಳು' ಇದರ ಅರ್ಥವನ್ನು ಕೊಡಿ.
- 20) ನಗದು ಹರಿವು ತಃಖ್ತೆಯ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.
- 21) ಚಾಲ್ತಿಯೇತರ ಆಸ್ತಿಗಳ ಅಡಿಯಲ್ಲಿ ಬರುವ ಯಾವುದಾದರೂ ಎರಡು ಆಸ್ತಿಗಳ ಉದಾಹರಣೆ ಕೊಡಿ.

ಭಾಗ - ಸಿ

VI. ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಆರು ಅಂಕಗಳು.

(3 × 6 = 18)

- 22) ಪವಿತ್ರ ಮತ್ತು ಸುಚಿತ್ರರವರು ಒಂದು ಸಂಸ್ಥೆಯ ಪಾಲುದಾರರಾಗಿದ್ದು, ಸಂಸ್ಥೆಯ ಲಾಭ-ನಷ್ಟವನ್ನು 3:2 ರ ಅನುಪಾತದಲ್ಲಿ ಹಂಚಿಕೊಳ್ಳಲು ಒಪ್ಪಿರುತ್ತಾರೆ. 2023-24ನೇ ವರ್ಷಕ್ಕೆ ಪವಿತ್ರ ತನ್ನ ಸ್ವಂತಕ್ಕೆ ಈ ಕೆಳಗಿನಂತೆ ಹಣವನ್ನು ಬಳಸಿರುತ್ತಾಳೆ:

ದಿನಾಂಕ : 01-06-2023 ರಂದು ₹ 2000

ದಿನಾಂಕ : 30-09-2023 ರಂದು ₹ 3000

ದಿನಾಂಕ : 30-11-2023 ರಂದು ₹ 5000

ದಿನಾಂಕ : 01-01-2024 ರಂದು ₹ 6000

ಸ್ವಂತದ ಹಿಂಪಡೆತದ ಮೇಲೆ ವಾರ್ಷಿಕ ಶೇ. 12 ರಂತೆ ಬಡ್ಡಿಯನ್ನು ಆಕರಿಸುವುದು.

ದಿನಾಂಕ : 31-03-2024 ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಪವಿತ್ರಾಳ ಸ್ವಂತಕ್ಕೆ ಹಿಂಪಡೆತದ ಮೇಲೆ ಗುಣಲಬ್ಧ ಪದ್ಧತಿಯ ಪ್ರಕಾರ ಬಡ್ಡಿಯನ್ನು ಲೆಕ್ಕ ಹಾಕಿರಿ.

- 23) ಆರತಿ, ಭಾರತಿ ಮತ್ತು ಪಾರ್ವತಿ ಇವರು ಒಂದು ಸಂಸ್ಥೆಯಲ್ಲಿ ಪಾಲುದಾರರಾಗಿದ್ದು ಲಾಭ ಮತ್ತು ನಷ್ಟವನ್ನು ಅನುಕ್ರಮವಾಗಿ 5:3:2ರ ಅನುಪಾತದಲ್ಲಿ ಹಂಚಿಕೊಳ್ಳುತ್ತಾರೆ. ಆರತಿ ಸಂಸ್ಥೆಯಿಂದ ನಿವೃತ್ತಳಾಗುತ್ತಾಳೆ. ಭಾರತಿ ಮತ್ತು ಪಾರ್ವತಿ ಇವರು ಭವಿಷ್ಯದಲ್ಲಿ 3:2ರ ಅನುಪಾತದಲ್ಲಿ ಹಂಚಿಕೊಳ್ಳಲು ಒಪ್ಪಿಕೊಳ್ಳುತ್ತಾರೆ. ಭಾರತಿ ಮತ್ತು ಪಾರ್ವತಿ ಇವರ ಗಳಿಕೆಯ ಅನುಪಾತವನ್ನು ಕಂಡು ಹಿಡಿಯಿರಿ.

24) ರಾಮ, ಭೀಮ ಮತ್ತು ಸೋಮ ಪಾಲುಗಾರರಾಗಿದ್ದು, ಲಾಭ-ನಷ್ಟವನ್ನು ಹಂಚಿಕೊಳ್ಳುವ ಪ್ರಮಾಣ 5:3:2. ದಿನಾಂಕ 01-04-2023 ರಂದು ಅವರು ಅನುಕ್ರಮವಾಗಿ ₹ 60,000, ₹ 50,000 ಮತ್ತು ₹ 40,000 ಬಂಡವಾಳವನ್ನು ಹೊಂದಿರುತ್ತಾರೆ. ದಿನಾಂಕ 31-12-2023 ರಂದು ಭೀಮ ನಿಧನ ಹೊಂದುತ್ತಾನೆ. ಪಾಲುಗಾರಿಕಾ ಒಪ್ಪಂದದಲ್ಲಿ ಈ ಕೆಳಗಿನಂತೆ ಅಂಶಗಳಿವೆ.

a) ಬಂಡವಾಳದ ಮೇಲಿನ ವಾರ್ಷಿಕ ಬಡ್ಡಿ 10% ರಂತೆ

b) ಭೀಮನ ಸಂಬಳ ₹3000 ಪ್ರತಿ ತಿಂಗಳಿಗೆ

c) ಭೀಮನ ಕೀರ್ತಿ ಮೌಲ್ಯದ ಭಾಗ (AS-26 ರ ಪ್ರಕಾರ)

d) ಹಿಂದಿನ ವರ್ಷದ ಲಾಭದ ಆಧಾರದ ಮೇಲೆ ಅವನು ಮರಣ ಹೊಂದಿದ ದಿನಾಂಕದವರೆಗಿನ ಸಂಚಿತ ಲಾಭದ ಪಾಲನ್ನು ಪಡೆಯಬಹುದು.

i) ಅವನ ಪಾಲಿನ ಕೀರ್ತಿ ಮೌಲ್ಯ ₹21,000.

ii) 2022-23 ರಲ್ಲಿ ಸಂಸ್ಥೆಯ ಲಾಭ ₹40,000

ಭೀಮನ ಬಂಡವಾಳದ ಖಾತೆಯನ್ನು ತಯಾರಿಸಿ.

25) ಈ ಕೆಳಗಿನ ವಿವರಣೆಯಿಂದ, ಕಂಪನಿ ಕಾಯ್ದೆ 2013ರ ಪರಿಚ್ಛೇದ-III ರ ಪ್ರಕಾರ

ದಿನಾಂಕ 31-03-2024ರಂದು ಕೊನೆಗೊಂಡ ವರ್ಷದ ಲಾಭ-ನಷ್ಟ ತಃಖ್ತೆಯನ್ನು ತಯಾರಿಸಿ.

ವಿವರಗಳು	ಮೊತ್ತ ₹
ಕಾರ್ಯಚರಣೆಗಳಿಂದ ಬಂದ ಆದಾಯ	6,00,000
ಸೇವನೆಯಾದ ವಸ್ತುಗಳ ವೆಚ್ಚ	1,00,000
ನೌಕರನ ವೇತನ	50,000
ಸಿಬ್ಬಂದಿ ಕಲ್ಯಾಣ ನಿಧಿ	20,000
ಬಾಡಿಗೆ ಮತ್ತು ತೆರಿಗೆಗಳು	10,000
ಪೀಠೋಪಕರಣಗಳ ರಿಪೇರಿ	20,000
ತೆರಿಗೆ	30%

26) ಈ ಕೆಳಗಿನ ಮಾಹಿತಿಗಳಿಂದ ಹಣ ಒದಗಿಸುವ ಚಟುವಟಿಕೆಗಳಿಂದಾಗುವ ನಗದು ಹರಿವುಗಳನ್ನು ಲೆಕ್ಕಚಾರ ಮಾಡಿರಿ.

ವಿವರಗಳು	31/3/2023	31/03/2024
ಸಾಮಾನ್ಯ ಶೇರು ಬಂಡವಾಳ	10,00,000	20,00,000
ದೀರ್ಘಾವಧಿ ಸಾಲಗಳು	8,00,000	12,00,000

ವರ್ಷಾವಧಿಯಲ್ಲಿ ಕಂಪನಿಯು ₹2,00,000 ದೀರ್ಘಾವಧಿ ಸಾಲ ಪಾವತಿಸಿದೆ. ಹಾಗೆಯೇ ₹50,000 ಲಾಭಾಂಶ ಪಾವತಿಸಿದೆ.

ಭಾಗ - ಡಿ

VII. ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 12 ಅಂಕಗಳು.

(3 × 12 = 36)

27) ಅರುಣ ಮತ್ತು ವರುಣ ಪಾಲುದಾರರಾಗಿದ್ದು ಲಾಭ ಮತ್ತು ನಷ್ಟವನ್ನು ಅನುಕ್ರಮವಾಗಿ 3:2 ರ ಅನುಪಾತದಲ್ಲಿ ಹಂಚಿಕೊಳ್ಳುವರು. ದಿನಾಂಕ: 31-03-2024 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ.

ದಿನಾಂಕ 31/03/2024 ರ ಅಥಾವೆ ಪತ್ರಿಕೆ

ಹೊಣೆಗಾರಿಕೆ	₹	ಆಸ್ತಿಗಳು	₹
ಸಾಹುಕಾರರು	46,000	ನಗದು	16,000
ಕೊಡತಕ್ಕ ಹುಂಡಿಗಳು	20,000	ಸಾಲಗಾರರು	50,000
		ದಾಸ್ತಾನು	35,000
ಸಾಮಾನ್ಯ ಮೀಸಲು	30,000	ಪೀಠೋಪಕರಣ	20,000
ಲಾಭ ಮತ್ತು ನಷ್ಟ ಖಾತೆ	15,000	ಯಂತ್ರೋಪಕರಣ	30,000
ಬಂಡವಾಳ ಖಾತೆ		ಕಟ್ಟಡ	80,000
ಅರುಣ - 80,000			
ವರುಣ - 40,000	1,20,000		
	2,31,000		2,31,000

ದಿನಾಂಕ 01-04-2024 ರಂದು ಕಿರಣನಿಗೆ ಈ ಕೆಳಕಂಡ ಕರಾರುಗಳ ಮೇಲೆ ಪಾಲುದಾರಿಕೆಗೆ ಪ್ರವೇಶ ನೀಡಲಾಯಿತು.

- a) $\frac{1}{6}$ ರ ಭಾಗದ ಲಾಭಕ್ಕಾಗಿ ಕಿರಣ ₹40,000 ಬಂಡವಾಳ ಹಾಗೂ ಕೀರ್ತಿಮೌಲ್ಯ ನಗದು ₹30,000 ತರಬೇಕು. (AS-26 ರಂತೆ)
- b) ಕೀರ್ತಿಮೌಲ್ಯದ ಮೊತ್ತವನ್ನು ಹಳೆಯ ಪಾಲುದಾರರು ಹಿಂದಕ್ಕೆ ಪಡೆಯುತ್ತಾರೆ.
- c) ಯಂತ್ರೋಪಕರಣ ಮತ್ತು ಪೀಠೋಪಕರಣಗಳ ಮೇಲೆ ಶೇ. 5 ರಷ್ಟು ಸವಕಳಿ ತೆಗೆಯಿರಿ.
- d) ಕಟ್ಟಡ ಮೌಲ್ಯವನ್ನು ಶೇ. 15 ರಷ್ಟು ಹೆಚ್ಚಿಸಿ.
- e) ಸಾಲಗಾರರ ಮೇಲಿನ ಸಂಶಯಾತ್ಮಕ ಸಾಲಗಳ ಕಾಯ್ದಿರಿಸುವಿಕೆ (PDD) ಶೇ. 10 ರಷ್ಟು ಕಾಯ್ದಿರಿಸಿ. ತಯಾರಿಸಿ:
 - i) ಪುನರ್ ಮೌಲ್ಯ ಖಾತೆ
 - ii) ಪಾಲುದಾರರ ಬಂಡವಾಳ ಖಾತೆ
 - iii) ದಿನಾಂಕ 01/04/2024 ರ ಸಂಸ್ಥೆಯ ಹೊಸ ಅಥಾವೆ ಪ್ರತಿ.

- 28) ಅನುಶ್ರೀ ಮತ್ತು ತನುಶ್ರೀ ಪಾಲುದಾರರಾಗಿದ್ದು ಲಾಭ ಮತ್ತು ನಷ್ಟವನ್ನು 3:1 ರ ಅನುಪಾತದಲ್ಲಿ ಹಂಚಿಕೊಳ್ಳುತ್ತಿದ್ದರು. ದಿನಾಂಕ 31/03/2024 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ.

ದಿನಾಂಕ 31-03-2024 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	₹	ಆಸ್ತಿಗಳು	₹
ಸಾಲ	3,000	ಬ್ಯಾಂಕಿನಲ್ಲಿ ನಗದು	6,000
ಸಾಹುಕಾರರು	3,000	ದಾಸ್ತಾನು	10,000
ಮೀಸಲು ನಿಧಿ	8,000	ಪೀಠೋಪಕರಣ	20,000
ಬಂಡವಾಳ ಖಾತೆ		ಸಾಲಗಾರರು	4,000
ಅನುಶ್ರೀ - 40,000		ಸ್ಥಾವರ ಮತ್ತು ಯಂತ್ರೋಪಕರಣ	22,000
ತನುಶ್ರೀ - 20,000	60,000	ಲಾಭ ಮತ್ತು ನಷ್ಟ ಖಾತೆ	12,000
	74,000		74,000

ಮೇಲಿನ ದಿನಾಂಕದಂದು ಅವರು ಸಂಸ್ಥೆಯನ್ನು ವಿಸರ್ಜಿಸಲು ತೀರ್ಮಾನಿಸಿದರು.

ಹೆಚ್ಚುವರಿ ಮಾಹಿತಿ:

- ಅನುಶ್ರೀ ಸ್ಥಾವರ ಮತ್ತು ಯಂತ್ರೋಪಕರಣಗಳನ್ನು ಒಪ್ಪಿಕೊಂಡು ಮೌಲ್ಯ ₹25,000 ಕ್ಕೆ ತೆಗೆದು ಕೊಂಡಿರುತ್ತಾರೆ.
- ದಾಸ್ತಾನು ಮತ್ತು ಸಾಲಗಾರರಿಂದ ಕ್ರಮವಾಗಿ ₹9,000 ಮತ್ತು ₹3,500 ಹಣ ಸಂದಾಯವಾಯಿತು.
- ಪೀಠೋಪಕರಣಗಳನ್ನು ತನುಶ್ರೀಯವರು ₹18,000 ಕ್ಕೆ ತೆಗೆದುಕೊಂಡಿದ್ದಾರೆ.
- ಸಂಸ್ಥೆಯ ಹೊಣೆಗಾರಿಕೆಗಳನ್ನು ಪೂರ್ತಿ ಪಾವತಿ ಮಾಡಲಾಗಿದೆ.
- ವಿಲೇವಾರಿ ವೆಚ್ಚಗಳು ₹500.

ತಯಾರಿಸಿ:

- ವಿಲೇವಾರಿ ಖಾತೆ
- ಬಂಡವಾಳ ಖಾತೆ
- ಬ್ಯಾಂಕ್ ಖಾತೆ

- 29) ರಾಯಲ್ ಕಂಪನಿ ನಿಯಮಿತ ಇವರು ₹10 ರ ಮುಖಬೆಲೆಯ 20,000 ಸಾಮಾನ್ಯ ಶೇರುಗಳನ್ನು ಪ್ರತಿ ಶೇರಿಗೆ ₹1 ರ ಪ್ರೀಮಿಯಂಗೆ ಮಾಡಿದ್ದಾರೆ. ಹಣವನ್ನು ಈ ಕೆಳಗಿನಂತೆ ಪಾವತಿಸಲು ಸೂಚಿಸಿದೆ.

₹ 2 ಅರ್ಜಿ ಹಣ

₹ 5 ಹಂಚಿಕೆ ಹಣ (ಪ್ರೀಮಿಯಂ ಸೇರಿ)

₹ 4 ಪ್ರಥಮ ಮತ್ತು ಅಂತಿಮ ಕರೆ ಹಣ

ಎಲ್ಲಾ ಶೇರುಗಳು ವಂತಿಗೆಯಾಗಿದ್ದು ಹಣ ಸ್ವೀಕರಿಸಲಾಗಿದೆ. ಆದರೆ 500 ಶೇರುಗಳ ಮೇಲಿನ ಪ್ರಥಮ ಮತ್ತು ಅಂತಿಮ ಕರೆ ಹಣ ಸಂದಾಯವಾಗಿರುವುದಿಲ್ಲ. ನಿರ್ದೇಶಕರು ಅವುಗಳನ್ನು ಮುಟ್ಟುಗೋಲುಹಾಕಿಕೊಂಡು ಪ್ರತಿ ಶೇರಿಗೆ ₹ 8 ರಂತೆ ಪೂರ್ಣ ಪಾವತಿಯಾದ ಶೇರುಗಳೆಂದು ಮರು ಬಿಡುಗಡೆ ಮಾಡಿರುತ್ತಾರೆ.

ಕಂಪನಿಯ ಪುಸ್ತಕದಲ್ಲಿ ರೋಜು ದಾಖಲೆಗಳನ್ನು ಬರೆಯಿರಿ.

30) ಸಾಲಪತ್ರಗಳ ಬಿಡುಗಡೆಗೆ ಸಂಬಂಧಿಸಿದಂತೆ ಈ ಕೆಳಗಿನ ಸಂದರ್ಭಗಳಿಗೆ ಸಂಬಂಧಿಸಿದ ರೋಜು ದಾಖಲೆಗಳನ್ನು XYZ ಕಂಪನಿ ನಿಯಮಿತದ ರೋಜು ಪುಸ್ತಕದಲ್ಲಿ ಬರೆಯಿರಿ.

- ತಲಾ ₹ 100 ಮುಖಬೆಲೆಯ ಶೇ. 12 ರ 2,00,000 ಸಾಲಪತ್ರಗಳನ್ನು ಮುಖ ಬೆಲೆಯಲ್ಲಿ ನೀಡಿಕೆ ಮಾಡಿ, ಮುಖಬೆಲೆಯಲ್ಲಿ ವಿಮೋಚನೆಗೊಳಿಸಲಾಗಿದೆ.
- ತಲಾ ₹ 100 ಮುಖಬೆಲೆಯ ಶೇ. 12 ರ 2,000 ಸಾಲಪತ್ರಗಳನ್ನು ಮುಖ ಬೆಲೆಯಲ್ಲಿ ನೀಡಿಕೆ ಮಾಡಿ ಶೇ. 5 ರ ಪ್ರೀಮಿಯಂನಲ್ಲಿ ವಿಮೋಚನೆಗೊಳಿಸಲಾಗಿದೆ.
- ತಲಾ ₹ 100 ಮುಖಬೆಲೆಯ ಶೇ. 12 ರ 2,00,000 ಸಾಲಪತ್ರಗಳನ್ನು ಶೇ. 5 ರ ಪ್ರೀಮಿಯಂನಲ್ಲಿ ನೀಡಿಕೆ ಮಾಡಿ, ಮುಖಬೆಲೆಯಲ್ಲಿ ವಿಮೋಚನೆಗೊಳಿಸುವುದು.
- ತಲಾ ₹ 100 ಮುಖಬೆಲೆಯ ಶೇ. 12 ರ 2,000 ಸಾಲಪತ್ರಗಳನ್ನು ಶೇ. 5 ರ ಸೋಡಿಯಲ್ಲಿ ನೀಡಿಕೆ ಮಾಡಿ, ಮುಖಬೆಲೆಯಲ್ಲಿ ವಿಮೋಚನೆಗೊಳಿಸುವುದು.

31) ABC ಕಂಪನಿ ನಿಯಮಿತರವರ ಈ ಕೆಳಗಿನ ಮಾಹಿತಿಗಳಿಂದ ತುಲನಾತ್ಮಕ ಅಥಾವೆ ಪತ್ರಿಕೆಯನ್ನು ತಯಾರಿಸಿ.

ವಿವರಗಳು	31-03-2023	31-03-2024
ಇಕ್ವಿಟಿ ಮತ್ತು ಹೊಣೆಗಾರಿಕೆಗಳು:		
ಶೇರು ಬಂಡವಾಳ	15,00,000	20,00,000
ಮೀಸಲು	4,00,000	3,00,000
ದೀರ್ಘಾವಧಿಯ ಸಾಲಗಳು	6,00,000	9,00,000
ವ್ಯಾಪಾರಿ ಕೊಡತಕ್ಕವುಗಳು	2,00,000	3,00,000
ಒಟ್ಟು	27,00,000	35,00,000
ಆಸ್ತಿಗಳು:		
ಕಟ್ಟಡಗಳು	10,00,000	12,00,000
ಕೀರ್ತಿಮೌಲ್ಯ	6,00,000	9,00,000
ಚಾಲ್ತಿ ಹೂಡಿಕೆಗಳು	4,00,000	3,00,000
ವ್ಯಾಪಾರಿ ಬರತಕ್ಕವುಗಳು	2,00,000	3,00,000
ನಗದು ಮತ್ತು ನಗದು ಸಮಾನಕಗಳು	5,00,000	8,00,000
ಒಟ್ಟು	27,00,000	35,00,000

32) ಈ ಕೆಳಗಿನ ಮಾಹಿತಿಗಳಿಂದ ಈ ಅನುಪಾತಗಳನ್ನು ಕಂಡು ಹಿಡಿಯಿರಿ.

- ದಾಸ್ತಾನು ಆವರ್ತನಾ ಅನುಪಾತ
- ವ್ಯಾಪಾರಿ ಬರತಕ್ಕವುಗಳ ಆವರ್ತನಾ ಅನುಪಾತ
- ಚಾಲ್ತಿ ಅನುಪಾತ
- ಸ್ಥೂಲ ಲಾಭ ಅನುಪಾತ
- ಕಾರ್ಯಾತ್ಮಕ ಅನುಪಾತ
- ನಿವ್ವಳ ಲಾಭ ಅನುಪಾತ

ವಿವರಗಳು	ಮೊತ್ತ ₹
ಕಾರ್ಯಾಚರಣೆಯಿಂದ ಬಂದ ಆದಾಯ	12,00,000
ಸ್ಥೂಲ ಲಾಭ	4,00,000
ಸರಾಸರಿ ದಾಸ್ತಾನು	1,00,000
ನಿವ್ವಳ ಉದ್ದರಿ ಕಾರ್ಯಾಚರಣೆಯಿಂದ ಬರುವ ಆದಾಯ	6,00,000
ಸರಾಸರಿ ವ್ಯಾಪಾರಿ ಬರತಕ್ಕವುಗಳು	2,00,000
ಚಾಲ್ತಿ ಆಸ್ತಿ	2,00,000
ಚಾಲ್ತಿ ಹೊಣೆಗಾರಿಕೆಗಳು	1,00,000
ಕಾರ್ಯಾಚರಣೆ ವೆಚ್ಚ	1,00,000
ನಿವ್ವಳ ಲಾಭ	1,00,000

(English Version)

Instructions :

1. The question paper contains four parts A, B, C and D. Part – A consists of four sections I, II, III and IV.
2. Provide working notes wherever necessary.
3. 15 minutes extra time has been allotted for candidates to read the questions.
4. Figures in the right hand margin indicate full marks.
5. For **PART – A** questions, only the first written answers will be considered for evaluation.

PART – A

- I. Choose the correct answer from the choices given below: (5 × 1 = 5)
- 1) In order to form partnership, there should be at least _____ partners.

a) 3	b) 2
c) 7	d) 10
 - 2) X, Y, and Z are partners sharing profits in the ratio of 3:2:1. If 'Y' retires, the new profit sharing ratio between 'X' and 'Z' will be

a) 2:1	b) 1:3
c) 3:1	d) 1:2
 - 3) Realization Account is prepared in the case of

a) Admission of a partner	b) Retirement of a partner
c) Death of a partner	d) Dissolution
 - 4) Equity shareholders are

a) Owners	b) Creditors
c) Lenders	d) Customers
 - 5) Current Assets do not include

a) Short term investment	b) Trade receivables
c) Inventories	d) Short term provisions

II. Fill in the blanks by choosing the appropriate answers from those given in the bracket. (5 × 1 = 5)

(New ratio, Current account, Interest rate, Capital reserve, Vertical analysis, Gain ratio)

6) _____ Account is prepared in the case of fixed capital method.

7) Old ratio – sacrifice ratio = _____.

8) Profit on forfeiture of shares is transferred to _____ account.

9) 10,000, 12% debentures issued at par, here 12% means _____.

10) Common size statements are also known as _____.

III. Match the following: (5 × 1 = 5)

11) **A**

B

(a) New profit sharing ratio

(i) Employees benefit expenses

(b) Profitability ratio

(ii) Closing of partnership business

(c) Leave encashment

(iii) Future profit

(d) Depreciation

(iv) In percentage

(e) Dissolution

(v) Non-cash expenses

(vi) Old profit

IV. Answer the following questions in one word or one sentence each: (5 × 1 = 5)

12) Expand OPSR.

13) Write any one type of debentures.

14) Trend analysis is one of the techniques of analysis of financial statements (True/False).

15) Give an example for solvency ratio.

16) State any one example of investing activities.

PART – B

V. Answer any three of the following. Each question carries two marks. (3 × 2 = 6)

17) State any two contents of partnership deed.

18) Write the meaning of Revaluation Account.

19) Give the meaning of calls in arrears.

- 20) State any two objects of cash flow statement.
- 21) Give any two examples for 'Non-current assets head'.

PART – C

VI. Answer any three questions. Each question carries six marks. (3 × 6 = 18)

- 22) Pavitra and Suchitra are partners in a firm sharing profits and losses in the ratio of 3:2. Pavitra withdrew the following amounts during the year 2023-24, which are given as under:

₹ 2000 on 01-06-2023

₹ 3000 on 30-09-2023

₹ 5000 on 30-11-2023

₹ 6000 on 01-01-2024

Interest on drawings is to be charged at 12% per annum. Calculate the amount of interest to be charged on Pavitra's drawings for the year ending 31-03-2024 under product method.

- 23) Arathi, Bharathi and Parvathi are partners in a firm sharing profits and losses in the ratio of 5:3:2 respectively.

Arathi retires from the firm.

Bharathi and Parvathi agreed to share the future profits in the ratio of 3:2.

Calculate the gain ratio of Bharathi and Parvathi.

- 24) Rama, Bheema and Soma are partners sharing profits and losses in the ratio of 5:3:2. Their capital balance on 01-04-2023 stood at ₹60,000, ₹50,000 and ₹40,000 respectively. Bheema died on 31-12-2023. Partnership deed provides the following:

a) Interest on capital at 10% p.a.

b) Salary to Bheema ₹3000 per month.

c) Bheema's share of goodwill (As per AS-26).

d) His share of profit upto the date of death on the basis of previous year's profit:

i) His share of goodwill is ₹21,000.

ii) Profit of the firm for the year 2022-23 is ₹40,000.

Prepare Bheema's Capital Account.

- 25) From the following information, prepare income statement for the year ended 31/03/2024 as per Schedule-III of the Companies Act-2013.

Particulars	Amount ₹
Revenue from operations	6,00,000
Cost of materials consumed	1,00,000
Salaries to employees	50,000
Staff Welfare Fund	20,000
Rent and Taxes	10,000
Repairs to Furnitures	20,000
Tax	30%

- 26) From the following information, calculate cash flows from the financial activities.

Particulars	31/3/2023	31/03/2024
Equity share capital	10,00,000	20,00,000
Long term loans	8,00,000	12,00,000

During the year, long term loan repaid ₹2,00,000. Dividend paid of ₹50,000.

PART – D

- VII. Answer any three questions. Each question carries twelve marks. (3 × 12 = 36)

- 27) Arun and Varun are partners sharing profits and losses in the ratio of 3:2 respectively. Their Balance Sheet as on 31/03/2024 was as follows:

Balance Sheet as on 31/03/2024

LIABILITIES	Amount ₹	ASSETS	Amount ₹
Creditors	46,000	Cash	16,000
Bills Payable	20,000	Debtors	50,000
		Stock	35,000
General Reserve	30,000	Furniture	20,000
Profit & Loss Account	15,000	Machinery	30,000
Capital Accounts		Buildings	80,000
Arun – 80,000			
Varun – 40,000	1,20,000		
	2,31,000		2,31,000

On 01-04-2024, they admitted Kiran into partnership.

- Kiran should bring in ₹40,000 as capital for $\frac{1}{6}$ th share and ₹30,000/- towards goodwill (As per AS-26)
- Goodwill amount is withdrawn by the old partners
- Depreciate machinery and furniture by 5% each
- Value of building is appreciated by 15%
- Maintain PDD at 10% on debtors

Prepare:

- Revaluation Account
- Partners' Capital Account
- New Balance Sheet of the firm as on 01/04/2024

28) Anushree and Thanushree are partners sharing profits and losses in the ratio of 3:1.

Their Balance Sheet as on 31/03/2024 was as under.

Balance Sheet as on 31-03-2024

Liabilities	Amount ₹	Assets	Amount ₹
Loan	3,000	Cash at Bank	6,000
Creditors	3,000	Stock	10,000
Reserve Fund	8,000	Furniture	20,000
Capital Account		Debtors	4,000
Anushree – 40,000		Plant & Machinery	22,000
Thanushree – 20,000	60,000	Profit and Loss Account	12,000
	74,000		74,000

On the above date they decided to dissolve the firm.

Additional information:

- Anushree took over plant and machinery at an agreed value of ₹25,000.
- Stock and debtors were realized for ₹9,000 and ₹3,500 respectively.
- Furniture took over by Thanushree at ₹18,000.
- Liabilities were paid in full by the firm.
- Realisation expenses were ₹500.

Prepare:

- i) Realisation account
- ii) Partners capital account
- iii) Bank account

29) Royal Company Ltd. issued 20,000 equity shares of ₹10 each at a premium of ₹1 per share. The amount was payable as follows:

₹ 2 on application

₹ 5 on allotment (including premium)

₹ 4 on first and final call

All the shares were subscribed and the money duly received except the first and final call on 500 shares.

The directors forfeited these shares and reissued at ₹8 each as fully paid-up.

Pass the necessary journal entries.

30) Give the journal entries for the issue of debentures for the following cases in the books of XYZ Co. Ltd.

- a) Issue of 2,00,000, 12% Debentures of ₹ 100 each at par and redeemable also at par.
- b) Issue of 2,000, 12% Debentures of ₹100 each issued at par but redeemable at premium of 5%.
- c) Issue of 2,00,000, 12% Debentures of ₹100 each at a premium of 5% and redeemable at par.
- d) 2,000, 12% debentures of ₹100 each issued at a discount of 5% and redeemable at par.

- 31) From the following information, prepare comparative Balance Sheet as of ABC Co. Ltd.

Particulars	31-03-2023	31-03-2024
Equity and Liabilities:		
Share capital	15,00,000	20,00,000
Reserves	4,00,000	3,00,000
Long term borrowings	6,00,000	9,00,000
Trade payables	2,00,000	3,00,000
Total	27,00,000	35,00,000
Assets		
Buildings	10,00,000	12,00,000
Goodwill	6,00,000	9,00,000
Current investment	4,00,000	3,00,000
Trade receivables	2,00,000	3,00,000
Cash and Cash equivalents	5,00,000	8,00,000
Total	27,00,000	35,00,000

- 32) From the following information, calculate:

- Inventory turnover ratio
- Trade receivables turnover ratio
- Current ratio
- Gross profit ratio
- Operating ratio
- Net profit ratio

Particulars	Amount ₹
Revenue from operations	12,00,000
Gross profit	4,00,000
Average inventory	1,00,000
Net credit revenue from operations	6,00,000
Average trade receivables	2,00,000
Current assets	2,00,000
Current liabilities	1,00,000
Operating expenses	1,00,000
Net profit	1,00,000
